

ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	376
ಸದಸ್ಯರ ಹೆಸರು	ಶ್ರೀ ಮಂಜುನಾಥ ಭಂಡಾರಿ
ಉತ್ತರಿಸುವ ದಿನಾಂಕ	13.08.2025
ಉತ್ತರಿಸುವವರು	ಸಾರಿಗೆ ಮತ್ತು ಧಾರ್ಮಿಕ ದತ್ತಿ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ರಾಜ್ಯದ ಎಷ್ಟು ಮುಜರಾಯಿ ಹಾಗೂ ಇತರ ದೇವಸ್ಥಾನಗಳಲ್ಲಿ ವಸತಿ ಗೃಹಗಳಿವೆ; ಅವುಗಳಲ್ಲಿ ಸರಕಾರ/ಇಲಾಖೆಗಳದ್ದೆಷ್ಟು; ಖಾಸಗಿಯವರದ್ದೆಷ್ಟು; ಅವುಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ; ಸರಕಾರದಿಂದ ನಿರ್ವಹಿಸಲ್ಪಡುವ ವಸತಿ ಗೃಹಗಳನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸುವ ಯೋಜನೆಯಿದೆಯೇ;	- ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಿಗೆ ಸೇರಿದ ಒಟ್ಟು 2,889 ವಸತಿ ಗೃಹ/ ಕೊಠಡಿಗಳಿವೆ. - ಖಾಸಗಿ ವಸತಿ ಗೃಹಗಳು ಧಾರ್ಮಿಕ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಬರದೇ ಇರುವುದರಿಂದ ಖಾಸಗಿ ವಸತಿ ಗೃಹಗಳ ಮಾಹಿತಿ ಲಭ್ಯವಿರುವುದಿಲ್ಲ. - ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಿಗೆ ಸೇರಿದ ವಸತಿ ಗೃಹ/ ಕೊಠಡಿಗಳನ್ನು ಪ್ರಸ್ತುತ ಆಯಾಯ ದೇವಾಲಯಗಳ ವತಿಯಿಂದಲೇ ಲಭ್ಯವಿರುವ ದೇವಾಲಯಗಳ ಸಿಬ್ಬಂದಿಗಳಿಂದಲೂ; ದೇವಾಲಯದ ಸಿಬ್ಬಂದಿಗಳು ಲಭ್ಯವಿಲ್ಲದ ಕಡೆಗಳಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿಗಳನ್ನು ಹೊರಗುತ್ತಿಗೆ ಮೂಲಕ ನಿಯೋಜಿಸಿಕೊಂಡು ನಿರ್ವಹಿಸಲಾಗುತ್ತಿದೆ. 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 437ರಲ್ಲಿ ಕರ್ನಾಟಕ ದೇವಾಲಯಗಳ ವಸತಿ ಅಭಿವೃದ್ಧಿ ಕೋಶವನ್ನು ಸ್ಥಾಪಿಸಲಾಗುವುದೆಂದು ಘೋಷಿಸಲಾಗಿದೆ. - ಸದರಿ ಘೋಷಣೆಯಂತೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿ ಬರುವ ಪ್ರಮುಖ ದೇವಾಲಯಗಳಲ್ಲಿನ ವಸತಿ ಗೃಹಗಳ ಕೊಠಡಿಗಳನ್ನು ನವೀಕರಿಸಿ ಯಾತ್ರಿಕರಿಗೆ ಹೆಚ್ಚಿನ ಸೌಲಭ್ಯ ನೀಡುವುದು ಹಾಗೂ ವಸತಿ ಗೃಹಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಕೇಂದ್ರೀಕೃತಗೊಳಿಸಿ ಸಂಪೂರ್ಣ ಆನ್‌ಲೈನ್‌ಗೊಳಿಸಿ, ಇಲಾಖೆಯ ಅಧೀನದಲ್ಲಿ ಬರುವ, ದೇವಾಲಯದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ವಸತಿ ಕೊಠಡಿಗಳು ಸಹ ಸೇರಿದಂತೆ "ದೇವಾಲಯ ವಸತಿ ಕೋಶ"ದ ಅಡಿಯಲ್ಲಿ ಕಾರ್ಯನಿರ್ವಹಿಸಲು ಕಾರ್ಯಯೋಜನೆ ಸಿದ್ಧಪಡಿಸಿದ್ದು, ಕರ್ನಾಟಕದಾದ್ಯಂತ ಇರುವ ದೇವಸ್ಥಾನಗಳಲ್ಲಿ ಮತ್ತು ಹೊರ ರಾಜ್ಯ ಭಿತ್ತಿಗಳಲ್ಲಿ ಇರುವ ಕಲ್ಯಾಣ ಮಂಟಪ, ಕೊಠಡಿಗಳು ಡಾರ್ಮೆಟರಿ ಇತ್ಯಾದಿ ವಸತಿ ಸೌಕರ್ಯಗಳನ್ನು ನಿರ್ವಹಣೆ ಮಾಡಲು House keeping, man power, lift ac fans generator etc ವಾರ್ಷಿಕ ನಿರ್ವಹಣೆ ಇವುಗಳಿಗೆ ಇ-ಟೆಂಡರ್ ಮುಖಾಂತರ ಅಗತ್ಯ ಮಾನವ ಸಂಪನ್ಮೂಲಗಳ ಸೇವೆಯನ್ನು ಪಡೆದು ನಿರ್ವಹಿಸಲು ಉದ್ದೇಶಿಸಲಾಗಿದೆ.
ಆ)	ರಾಜ್ಯದ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದವನ್ನು ತಯಾರಿಸಲು ಬಳಸಲಾಗುವ ಸಾಮಗ್ರಿಗಳನ್ನು ಎಲ್ಲಿಂದ ಹೇಗೆ ಖರೀದಿಸಲಾಗುತ್ತಿದೆ; ಈ ಸಾಮಗ್ರಿಗಳ ಸ್ವಚ್ಛತೆ ಮತ್ತು ಗುಣಮಟ್ಟವನ್ನು ಹೇಗೆ ಖಾತರಿ ಪಡಿಸಲಾಗುತ್ತಿದೆ;	ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದವನ್ನು ತಯಾರಿಸಲು ಬಳಸಲಾಗುವ ಸಾಮಗ್ರಿಗಳನ್ನು ಅಧಿಕೃತ ದಿನಸಿ ಸಾಮಗ್ರಿಗಳ ಸರಬರಾಜುದಾರರಿಂದ KTPP ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಖರೀದಿಸಲಾಗುತ್ತಿದೆ.


ಕ್ರ. ಸಂ	ಪ್ರಶ್ನೆ	ಉತ್ತರ
		➤ KTPP ಕಾಯ್ದೆ ಮತ್ತು ನಿಯಮಗಳಡಿ ಟೆಂಡರ್ ಪ್ರಕಟಣೆಯಲ್ಲಿ ಸ್ಪಷ್ಟತೆ ಮತ್ತು ಗುಣಮಟ್ಟದ ಪದಾರ್ಥಗಳನ್ನು ಸರಬರಾಜು ಮಾಡಲು ಪರಸ್ಪರ ವಿಧಿಸಲಾಗುತ್ತಿದೆ. ಅದರಂತೆ ದೇವಾಲಯಗಳ ಪ್ರಸಾದ ತಯಾರಿಕೆಗೆ ಸ್ಪಷ್ಟತೆ ಮತ್ತು ಗುಣಮಟ್ಟದ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಖಾತರಿ ಪಡಿಸಿಕೊಳ್ಳುತ್ತಾರೆ.
ಇ)	ರಾಜ್ಯದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿರುವ ಪ್ರಸಾದ ಇತ್ಯಾದಿಗಳ ಗುಣಮಟ್ಟ ಆರೋಗ್ಯ ಸುರಕ್ಷತೆ ಕುರಿತು ಸರಕಾರ ಹೊರಡಿಸಿದೆಯೇ ಇಲ್ಲದಿದ್ದರೆ ಯಾವಾಗ ಹೊರಡಿಸಲಾಗುವುದು.	➤ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ವಿತರಿಸಲಾಗುತ್ತಿರುವ ಪ್ರಸಾದ ಇತ್ಯಾದಿಗಳ ಗುಣಮಟ್ಟ ಆರೋಗ್ಯ ಸುರಕ್ಷತೆ ಕುರಿತು ಈ ಕೆಳಕಂಡ ಸುತ್ತೋಲೆಗಳು ಮತ್ತು ಜ್ಞಾಪನಾ ಪತ್ರದ ಮೂಲಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. 1. ಸುತ್ತೋಲೆ ಸಂಖ್ಯೆ:ಎಡಿಎಂ-1/ಸಿಆರ್/1259/11-12, ದಿನಾಂಕ:13.01.2012. 2. ಜ್ಞಾಪನಾ ಸಂಖ್ಯೆ:ಎಡಿಎಂ-11/ಸಿಆರ್/144/18-19, ದಿನಾಂಕ:15.12.2018. 3. ಸುತ್ತೋಲೆ ಸಂಖ್ಯೆ:E-1536933-HRICE-ADM 1/842/2024, ದಿನಾಂಕ:24.09.2024. ➤ ಸುತ್ತೋಲೆ ಸಂಖ್ಯೆ:ಎಡಿಎಂ-1/ಸಿಆರ್/1259/11-12, ದಿನಾಂಕ:13.01.2012ರ ಸುತ್ತೋಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಿರುವ ಕಡೆಗಳಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಅಗತ್ಯ ಗಮನ ಹರಿಸಲು ಮಾರ್ಗಸೂಚಿಯನ್ನು ನೀಡಲಾಗಿದೆ. 1. ಅನ್ನದಾಸೋಹ ವ್ಯವಸ್ಥೆ ಜಾರಿಯಲ್ಲಿರುವ ದೇವಾಲಯದಲ್ಲಿ ಹಾಲಿ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಒಬ್ಬರನ್ನು ಸಂಪೂರ್ಣ ಜವಾಬ್ದಾರಿಯುತ ಮೇಲ್ವಿಚಾರಕರಾಗಿ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ವಹಿಸಿ ಅನ್ನದಾಸೋಹ ವ್ಯವಸ್ಥೆ ಸಮರ್ಪಕವಾಗಿ ಯಾವುದೇ ಕುಂದುಂಟಾಗದಂತೆ ನಡೆಸಲು ಕ್ರಮ ವಹಿಸುವುದು. 2. ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ಸಂದರ್ಭದಲ್ಲಿ ತಾಳ್ಮೆಯಿಂದ ವಿತರಿಸುವುದು ಮತ್ತು ಪ್ರಸಾದವು ಪೋಲಾಗದಂತೆ ಎಚ್ಚರವಹಿಸುವುದು. 3. ದಾಸೋಹಕ್ಕೆ ಬಳಸುವ ದಿನಸಿ ಸಾಮಗ್ರಿಗಳು, ದವಸ ಧಾನ್ಯಗಳು ಮತ್ತು ತರಕಾರಿ ಇತ್ಯಾದಿಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಪಾಕಶಾಲೆಯನ್ನು ಶುಚಿಯಾಗಿಟ್ಟುಕೊಳ್ಳುವುದು. 4. ಆದಷ್ಟು ಅಡುಗೆಗೆ ಗ್ಯಾಸ್ ಅಥವಾ ಸ್ಟೀಮ್ ಸಿಸ್ಟಂ ಬಳಸುವುದು. 5. ಅನ್ನದಾಸೋಹಕ್ಕೆ ಭಕ್ತಾದಿಗಳು ನೀಡುವ ದವಸ ಧಾನ್ಯಗಳ ಬಗ್ಗೆ ಕಡ್ಡಾಯವಾಗಿ ದಾಸ್ತಾನು ವಹಿ ನಿರ್ವಹಿಸತಕ್ಕದ್ದು. 6. ಭಕ್ತಾದಿಗಳಿಗೆ ಇಚ್ಛಿಸುವ ಸಾಮಗ್ರಿಗಳನ್ನು ಒದಗಿಸಿ, ತುಲಾಭಾರ ಸೇವೆಗೆ ವ್ಯವಸ್ಥೆ ಮಾಡುವುದು. 7. ದಾಸೋಹದಲ್ಲಿ ಉಟ ಬಡಿಸುವ ಸಿಬ್ಬಂದಿಯು ಶುಭ್ರವಾದ ಸಮವಸ್ತ್ರಗಳನ್ನು ಧರಿಸುವುದು. 8. ಅಡುಗೆಗೆ ಆದಷ್ಟು ಸ್ಟೀನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸುವುದು ಹಾಗೂ ಯಾವುದೇ ಕಾರಣಕ್ಕೂ

ಕ್ರ. ಸಂ	ಪ್ರಶ್ನೆ	ಉತ್ತರ																				
		ಅಲ್ಯೂಮಿನಿಯಂ, ಹಿಂಡಾಲಿಯಂ ರೀತಿಯ ಪಾತ್ರೆಗಳನ್ನು ಉಪಯೋಗಿಸದಿರುವುದು. 9. ಅನ್ನದಾಸೋಹಕ್ಕೆ ಭಕ್ತಾಧಿಗಳಿಂದ ಬರುವ ದಿನಸಿ/ತರಕಾರಿ/ಹಣ ಇತ್ಯಾದಿಗಳ ಬಗ್ಗೆ ಆ ದಿನದ ಲೆಕ್ಕಗಳನ್ನು ಅಂದೇ ಹೊಂದಾಣಿಕೆ ಮಾಡಿಕೊಳ್ಳುವುದು. 10. ಭಕ್ತಾಧಿಗಳಿಗೆ ಊಟ ಬಡಿಸುವ ಸಮಯದಲ್ಲಿ ಕೈಗಳಿಗೆ ಗ್ಲೌಸ್ ಅನ್ನು ಧರಿಸುವುದು ಹಾಗೂ ತಲೆಗೆ ಕ್ಯಾಪ್ ಧರಿಸುವುದು. 11. ಅನ್ನದಾಸೋಹಕ್ಕೆ ಬಳಸಿದ ಬಾಳೆ ಎಲೆ ಇತ್ಯಾದಿ ತ್ಯಾಜ್ಯಗಳನ್ನು ದೇವಾಲಯದ ಆವರಣದಲ್ಲಿ ಎಲ್ಲೆಂದರಲ್ಲಿ ಹಾಕದಂತೆ ಅದರ ವಿಲೇ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದು. 12. ಅನ್ನ ದಾಸೋಹ ಪ್ರಸಾದಕ್ಕೆ ಆಗಮಿಸುವ ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡುವುದು. 13. ಊಟದ ಜೊತೆಗೆ ಉತ್ತಮ ನೀರು ಕೊಡುವ ಬಗ್ಗೆ ಈಗಾಗಲೇ ತಿಳಿಸಿರುವಂತೆ ಶುದ್ಧ ಕುಡಿಯುವ ನೀರು ಒದಗಿಸುವುದು. 14. ಊಟ ತಯಾರಿ ಮಾಡುವ ಪರಿಸರವು ಶುದ್ಧವಾಗಿ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು. 15. ಆಹಾರ ತಯಾರಿಕೆ ಮತ್ತು ವಿತರಣೆಯ ಎಲ್ಲಾ ಹಂತಗಳಲ್ಲೂ ಶುಚಿತ್ವ ಕಾಪಾಡಿಕೊಳ್ಳುವುದು. 16. ಆಹಾರ ಕಲಬೆರಕೆಯಾಗದಂತೆ ಹಾಗೂ ಕಲುಷಿತವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವುದು. 17. ಅಡಿಗೆ ಮನೆ ಮತ್ತು ಊಟದ ಮನೆಯಲ್ಲಿ ಯಾವುದೇ ರೀತಿ ಕಸ, ಕಡ್ಡಿ ಇಲ್ಲದಂತೆ ಹಾಗೂ ವರ್ಷಕ್ಕೊಮ್ಮೆ ಸುಣ್ಣ ಬಣ್ಣ ಬಳಿಯುವ ವ್ಯವಸ್ಥೆ ಮಾಡುವುದು. 18. ಅಡಿಗೆ ಮಾಡುವ ಸಿಬ್ಬಂದಿ ಮತ್ತು ಬಡಿಸುವವರು ಆರೋಗ್ಯವಾಗಿರುವ ಬಗ್ಗೆ ವೈದ್ಯಕೀಯ ದೃಢೀಕರಣವನ್ನು ಕನಿಷ್ಠ ವರ್ಷಕ್ಕೊಮ್ಮೆ ಮಾಡಿಸುವುದು. 19. ಅಡುಗೆಯ ಎಲ್ಲಾ ಪಾತ್ರೆಗಳನ್ನು ಬಿಸಿನೀರಿನಲ್ಲಿಯೇ ಸ್ವಚ್ಛಗೊಳಿಸತಕ್ಕದ್ದು. 20. ವ್ಯದ್ವರು ಹಾಗೂ ಅಂಗವಿಕಲರಿಗೆ ಅನುಕೂಲವಾಗುವಂತೆ ಆಸನದ ವ್ಯವಸ್ಥೆ ಮಾಡುವುದು.																				
ಈ)	ರಾಜ್ಯದ ಮುಜರಾಯಿ ಹಾಗೂ ಇತರ ದೇವಸ್ಥಾನಗಳಲ್ಲಿ ವಾರ್ಷಿಕವಾಗಿ ಸಂಗ್ರಹವಾಗುವ ಒಟ್ಟು ಆದಾಯವೆಷ್ಟು; ಅದರಲ್ಲಿ ಸರಕಾರಕ್ಕೆ ಎಷ್ಟು ಸಂದಾಯವಾಗುತ್ತದೆ; ಆಯಾಯ ದೇವಸ್ಥಾನ/ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಎಷ್ಟು ಮೊತ್ತ ವ್ಯಯಿಸಲಾಗುತ್ತಿದೆ?	ಮುಜರಾಯಿ ಇಲಾಖೆಗೆ ಒಳಪಡುವ ಅಧಿಸೂಚಿತ ಪ್ರವರ್ಗ 'ಎ' 205, ಪ್ರವರ್ಗ 'ಬಿ' 193 ದೇವಾಲಯಗಳ ಕಳೆದ 3 ವರ್ಷಗಳ ಆದಾಯ ವಿವರ ಈ ಕೆಳಕಂಡಂತಿದೆ: <table><tr><th>ಕ್ರ.ಸಂ.</th><th>ವರ್ಷ</th><th colspan="2">ರೂ.ಲಕ್ಷಗಳಲ್ಲಿ</th></tr><tr><th></th><th></th><th>ಪ್ರವರ್ಗ 'ಎ'</th><th>ಪ್ರವರ್ಗ 'ಬಿ'</th></tr><tr><td>1</td><td>2022-23</td><td>67555.05</td><td>3331.98</td></tr><tr><td>2</td><td>2023-24</td><td>74391.68</td><td>3481.81</td></tr><tr><td>3</td><td>2024-25</td><td>79838.52</td><td>3661.83</td></tr></table> ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಅಧಿಸೂಚಿತ/ಘೋಷಿತ ದೇವಾಲಯಗಳ ಯಾವುದೇ ಆದಾಯವು ಸರ್ಕಾರಕ್ಕೆ ಸಂದಾಯವಾಗುವುದಿಲ್ಲ. ಅಧಿಸೂಚಿತ/ಘೋಷಿತ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಆಯಾಯ ದೇವಾಲಯಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.	ಕ್ರ.ಸಂ.	ವರ್ಷ	ರೂ.ಲಕ್ಷಗಳಲ್ಲಿ				ಪ್ರವರ್ಗ 'ಎ'	ಪ್ರವರ್ಗ 'ಬಿ'	1	2022-23	67555.05	3331.98	2	2023-24	74391.68	3481.81	3	2024-25	79838.52	3661.83
ಕ್ರ.ಸಂ.	ವರ್ಷ	ರೂ.ಲಕ್ಷಗಳಲ್ಲಿ																				
		ಪ್ರವರ್ಗ 'ಎ'	ಪ್ರವರ್ಗ 'ಬಿ'																			
1	2022-23	67555.05	3331.98																			
2	2023-24	74391.68	3481.81																			
3	2024-25	79838.52	3661.83																			

ಕ್ರ. ಸಂ	ಪ್ರಶ್ನೆ	ಉತ್ತರ
		ಧಾರ್ಮಿಕ ದತ್ತಿ ದೇವಾಲಯಗಳ ಆದಾಯವನ್ನು ಆಯಾಯ ದೇವಾಲಯದ ನಿರ್ವಹಣೆಗೆ ನಿತ್ಯಕಟ್ಟಿ, ಹೆಚ್ಚುಕಟ್ಟಿ, ರಥೋತ್ಸವ, ಸಿಬ್ಬಂದಿ ವೆಚ್ಚ, ಅಭಿವೃದ್ಧಿ/ ಜೀರ್ಣೋದ್ಧಾರ ಮತ್ತು ಮೂಲಭೂತ ಸೌಕರ್ಯ ಹಾಗೂ ದೇವಾಲಯದ ವತಿಯಿಂದ ನಡೆಸುವ ಶಿಕ್ಷಣ ಸಂಸ್ಥೆಗಳ ನಿರ್ವಹಣೆ, ಧಾರ್ಮಿಕ ಉದ್ದೇಶ ಇತ್ಯಾದಿಗಳಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಾಯ್ದೆ ಕಲಂ 36(1) ರಡಿಯಲ್ಲಿ ಸಕ್ರಮ ಪ್ರಾಧಿಕಾರದಿಂದ ಅನುಮೋದನೆಗೊಂಡ ಆಯವ್ಯಯದ ಅನ್ವಯ ಬಳಸಲಾಗುತ್ತಿದ್ದು, ಇದರ ಹೊರತಾಗಿ ಅನ್ಯ ಉದ್ದೇಶಗಳಿಗೆ ಬಳಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಾಯ್ದೆ ಕಲಂ 17(ಎ) ರಡಿಯಲ್ಲಿ ಅವಕಾಶ ಕಲ್ಪಿಸಲಾದಂತೆ ಪ್ರವರ್ಗ 'ಎ' ಅಧಿಸೂಚಿತ ಅಥವಾ ಘೋಷಿತ ಸಂಸ್ಥೆಗಳು ತಮ್ಮ ಒಟ್ಟು ವಾರ್ಷಿಕ ನಿವ್ವಳ ಆದಾಯದ ಶೇಕಡ 10 ರಷ್ಟು ಮತ್ತು 'ಬಿ' ವರ್ಗದ ಅಧಿಸೂಚಿತ ಅಥವಾ ಘೋಷಿತ ಸಂಸ್ಥೆಗಳು ತಮ್ಮ ಒಟ್ಟು ವಾರ್ಷಿಕ ನಿವ್ವಳ ಆದಾಯದ ಶೇಕಡ 5 ರಷ್ಟು ದರದಲ್ಲಿ ವಂತಿಗಳನ್ನು ಸಾಮಾನ್ಯ ಸಂಗ್ರಹಣಾ ನಿಧಿ ಪಾವತಿಸಬೇಕಾಗಿರುತ್ತದೆ. ಸಾಮಾನ್ಯ ಸಂಗ್ರಹಣಾ ನಿಧಿಗೆ ಸಂಗ್ರಹವಾದ ಹಣವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಾಯ್ದೆ ಕಲಂ 19(1) ಮತ್ತು (2) ರನ್ವಯ ಷರತ್ತಿಗೆ ಒಳಪಟ್ಟು ಈ ಮುಂದಿನ ಉದ್ದೇಶಗಳಿಗಾಗಿ ನಿರ್ವಹಿಸತಕ್ಕದ್ದಾಗಿದೆ. (ಎ) ಬಡತನದಲ್ಲಿರುವ ಅಥವಾ ಅಗತ್ಯ ಸಂದರ್ಭದಲ್ಲಿರುವ ಇತರ ಯಾವುದೇ ಧಾರ್ಮಿಕ ಸಂಸ್ಥೆಗೆ ಸಹಾಯ ನೀಡಿಕೆ; (ಬಿ) ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಧಾರ್ಮಿಕ ಉದ್ದೇಶಗಳಿಗೆ ಸಹಾಯ ನೀಡಿಕೆ; (ಸಿ) ಸಂಸ್ಥೆಯ ಧಾರ್ಮಿಕ ಸಿದ್ಧಾಂತಗಳ ಪ್ರಚಾರ; (ಡಿ) ವೇದ ಪಾಠಶಾಲೆಗಳು, ಆಗಮ ಪಾಠ ಶಾಲೆಗಳು ಮತ್ತು ಅರ್ಚಕರಿಗೆ ತರಬೇತಿ ನೀಡುವ ಸಲುವಾಗಿ ಹಾಗೂ ಆ ಉದ್ದೇಶಕ್ಕಾಗಿ ಪ್ರಾಚೀನ ಬರಹಗಳ ಮತ್ತು ಭಾರತೀಯ ಭಾಷೆಗಳ ಅಧ್ಯಯನ ಮಾಡುವ ಸಲುವಾಗಿ ಶಾಲೆಗಳ ಸ್ಥಾಪನೆ ಹಾಗೂ ನಿರ್ವಹಣೆ; (ಇ) ಹಿಂದೂ ಧರ್ಮ, ತತ್ವಶಾಸ್ತ್ರ, ಅಥವಾ ಶಾಸ್ತ್ರಗಳ ಅಧ್ಯಯನ ಅಥವಾ ಹಿಂದೂ ದೇವಸ್ಥಾನ ವಾಸ್ತುಶಿಲ್ಪದಲ್ಲಿ ಶಿಕ್ಷಣ ನೀಡುವ ಉದ್ದೇಶ ಹೊಂದಿರುವ ವಿಶ್ವವಿದ್ಯಾಲಯ, ಕಾಲೇಜು ಅಥವಾ ಇತರ ಸಂಸ್ಥೆಯ ಸ್ಥಾಪನೆ ಮತ್ತು ನಿರ್ವಹಣೆ; (ಎಫ್) ಹಿಂದೂ ಧರ್ಮದ ವಿಷಯದಲ್ಲಿ ಶಿಕ್ಷಣವನ್ನು ನೀಡಲಾಗುವ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆ; (ಜಿ) ದೇವಸ್ಥಾನ ಕಲೆಗಳು ಮತ್ತು ವಾಸ್ತುಶಿಲ್ಪಕ್ಕೆ ಉತ್ತೇಜನ.

ಕ್ರ. ಸಂ	ಪ್ರಶ್ನೆ	ಉತ್ತರ
		(ಹೆಚ್) ಅನಾಥ ಹಿಂದೂ ಮಕ್ಕಳಿಗಾಗಿ ಅನಾಥಾಲಯಗಳ ಸ್ಥಾಪನೆ ಮತ್ತು ನಿರ್ವಹಣೆ; (ಐ) ಸಂಸ್ಥೆಯ ಜಮೆಯಲ್ಲಿ ಸಾಕಷ್ಟು ಹಣ ಇಲ್ಲದಿರುವಾಗ ಅರ್ಚಕರಿಗೆ ಮತ್ತು ದೇವಸ್ಥಾನದ ನೌಕರರಿಗೆ ಸೇವಾಂತ ಪ್ರಯೋಜನಗಳ ಸಂದಾಯ. (ಜೆ) ನಿರ್ಗತಿಕ, ಅಸಹಾಯಕ ಹಾಗೂ ದೈಹಿಕವಾಗಿ ಅಸಮರ್ಥರಾದ ಜನರಿಗಾಗಿ ಆಶ್ರಯ ಧಾಮಗಳ ಸ್ಥಾಪನೆ ಹಾಗೂ ನಿರ್ವಹಣೆ; (ಕೆ) ಯಾತ್ರಿಕರ ಅನುಕೂಲಕ್ಕಾಗಿ ಆಸ್ಪತ್ರೆಗಳು ಹಾಗೂ ಜೀವಧಾಲಯಗಳ ಸ್ಥಾಪನೆ ಹಾಗೂ ನಿರ್ವಹಣೆ; (ಎಲ್) ಯಾವುದೇ ಇತರ ಹಿಂದೂ ಧಾರ್ಮಿಕ ಅಥವಾ ಧರ್ಮದಾಯ ಉದ್ದೇಶ; (ಎಂ) ಹಿಂದೂ ಧಾರ್ಮಿಕ ಸಂಸ್ಥೆಗಳು ಅಥವಾ ಯಾವುದೇ ಹಿಂದೂ ಸಂಘಟನೆಯು ಗೋಶಾಲೆಗಳನ್ನು ಸ್ಥಾಪಿಸುವುದು ಮತ್ತು ಪ್ರೋತ್ಸಾಹಿಸುವುದು; (ಎನ್) ಅಧಿನಿಯಮದ ಉದ್ದೇಶಗಳನ್ನು ನೆರವೇರಿಸುವುದು. 2) ಸಾಮಾನ್ಯ ಸಂಗ್ರಹಣ ನಿಧಿಯನ್ನು ಈ ಮುಂದಿನಂತೆ ನಿರ್ವಹಿಸತಕ್ಕದ್ದು: (i) ಯಾವೂಬ್ಬ ವ್ಯಕ್ತಿಯಿಂದ ಸ್ವೀಕರಿಸಿದ ಯಾವುದೇ ವಂತಿಗೆ ಅಥವಾ ಕೊಡುಗೆಯನ್ನು ದಾನಿಯು ನಿರ್ದಿಷ್ಟಪಡಿಸಿದ ಉದ್ದೇಶ ಯಾವುದೇ ಇದ್ದರೆ, ಅದರ ಹೊರತಾದ ಯಾವುದೇ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ. (ii) ಒಂದು ಯಾವುದೇ ಧಾರ್ಮಿಕ ಸಂಪ್ರದಾಯದ ಅಥವಾ ಅದರ ಯಾವುದೇ ಭಾಗದ ಸಂಸ್ಥೆಗೆ ನೀಡಿದ ವಂತಿಗೆಗಳು ಮತ್ತು ಕೊಡುಗೆಗಳನ್ನು ಆ ನಿರ್ದಿಷ್ಟ ವರ್ಗ, ಸಂಪ್ರದಾಯ ಅಥವಾ ಭಾಗದ ಅನುಕೂಲಕ್ಕಾಗಿ ಮಾತ್ರವೇ ಬಳಸತಕ್ಕದ್ದು.

ಕಂಇ 147 ಮುಸಪ್ರ 2025


(ರಾಮಲಿಂಗಾರೆಡ್ಡಿ)

ಸಾರಿಗೆ ಮತ್ತು ಮುಜರಾಯಿ ಸಚಿವರು.